



ෂಇಎಂಎಲ್ ಅಮಿಟಿಡ್

(ಸಿಐಎನ್: ಎಲ್35202ಕಎ19646ಜಿಓಐ001530) (ರಕೃಣಾ ಸಚಿವಾಲಯದಡಿಯಲ್ಲಿ ಶೆಡ್ಕೂಲ್ 'ಎ' ಕಂಪನಿ)

ಕೋಂದಾಯಿತ ಕಥೇರೀ "ಬಿಇಎಂಎರ್ ಪೌಥ", 23/1, ಕನೇ ಮುಖ್ಯ ರಕ್ತೆ, ಎಸ್.ಆರ್. ನಗರ, ಬೆಂಗಳೂರು – 560 027.

ದೂರವಾಣೆ: (080) 22963142. ಈ-ಮೇಲ್: cs@beml.co.in, ವರ್ಸ್ಟ್ರೆಟ್: www.bemlindia.in

ಡಿಸೆಂಬರ್ 31, 2023ಕ್ಕೆ ಅಂತ್ಯಗೊಂಡ ಒಂಬತ್ತು ತಿಂಗಳ ಸ್ವತಂತ್ರ ಮತ್ತು ಕ್ರೂಥೀಕರಿಸಿದ ಲೆಕ್ಕ ಪರಿಶೋಧನೆಗೊಳ್ಳದ ಹಣಕಾಸು ಫಲಿತಾಂಶದ ಸಂಕ್ಷಿಪ್ತ ವರದಿ

(ರೂ. ಬಳಗಳಲ್ಲಿ ರಾಹಿಎಸ್ ಹೊರಸುಪಡಿಸಿ)

			ಸ್ವತಂತ್ರ				are dues	Court		
5. 10.	Descrive	31.12.2923& 4nd/faco 3 4nd 6	31,12,2923 & £addflood 9 \$crisb	31.12.26226 Endrinos) Borisc molecyptiscy	31.63.2623¶ EndMaca star	33.12.2023 deddaca 3 demo autocythogo	31.12.30238 64653000 9.30000	31.12.2022 8x0Vxxxx 3.8cr00	31.83.30236 Sudfaced Stair	
	5-00-00-00-00-00-00-00-00-00-00-00-00-00	nidespiteçs	atidospittoga		#05espificana		stativi gativini iz	Middle of the last	atterption	
6	monresonial ref amon	1,01,697	2,54,068	1,03,637	3,89,895	1.04.897	2,54,068	1,03,987	3,89,895	
2	ಆವಧಿಯ ನಿವುಳ ಶಾಧ್ಯ(ನಪ್ಪ) (ತೆಂಗಿ, ಆಸಾಧಾರಣ ಮತ್ತು /ಆಥವಾ ಆಸಾಮಾನ್ಯ ಅಂಶಗಳ ಮೊದಲು)	6,707	3,493	6,654	23,860	6,685	3,402	6,630	27,771	
1.	ಕೆರಿಗೆಗೆ ಮುಂಡಿನ ಅವಧಿಗೆ ವಿದ್ಯಳ ರಾಭ್ಯಕ್ಷವನ್ನು (ಅಣುಭಾರಣ ಮಹ್ರೇಂಥವಾ ಅಸಾಮಾನ್ಯ ಅಂಶಗಳ ನಂತರ)	6,707	3,493	6.654	27,860	6.885	3,402	6,630	27,771	
4.	ತೆರಗೆಯ ನಂತರದ ಅವಧಿಗೆ ನಿಷ್ಠಳ ಚಾಧ್ಯ(ನಪ್ಪ) (ಅಸಾಧಾರಣ ಮತ್ತುಅಥವಾ ಅಸಾಮಾನ್ಯ ಅಂತರ್ಗ ನಂತರ)	4,842	2,589	6,654	15,878	4,820	2,458	6,630	15,789	
5.	පත්වර සෑලු න්තාල් පතාගත (පත්වරක පතක / (න්සු) (මටත් න්රාවේ) සාමු පමර මන්වල් සතාගත (මටත් න්රාවේ)	4,331	1,058	4,302	12,964	4,310	967	4,238	13,875	
Ď.	ಪೈರ್ ಆಪ್ ರಾಕ್ಷಟ ಜೇರು ಬಂಡವಾಳ	4,154	4,164	4,164	4,364	4,164	4,164	4,1E4	4,164	
Ŧ,	ರ್ಷಿಸಲ (ಮರುಮೌಲ್ಯಮಾರಕ ಮೀಸಲ ಹೊರಕಾರಯ)	2,31,312	2,34,312	2,16,687	2,35,337	2.36,817	2,36,817	2,21,620	2,37,831	
1,	දාපුණ එදුගාරේව යනයි	61,204	E1,204	61,204	81,204	61,204	51,204	51,204	61,204	
9.	ನಿರ್ವ ಮೌಲ್ಯ	2,31,490	2,38,490	2.20,854	2,39,514	2.40,994	2,40,954	2,25,797	2,42,108	
10.	ನಾವತಿಸಿದ ಸಾಲದ ಬಂಡವಾಳ / ಭಾಕ ಇರುವ ಸಾಲ		-	-		-	-			
18.	ದರ್ಚ ವರುಷ ಗಳಸಬಹುದಾದ ಅವ್ಯಕ್ತಿಯ ಹೇದುಗಳು	3	-	19	-	13		-		
12.	ಸಾಂದ ಈಕ್ಷಿಟ ಅನುಪಾತ	0.18	0.18	0.27	0.15	0.18	D.18	0.26	0.15	
13	ಪ್ರಕ್ರ ಪೇಂದ ಗಳಕೆ (ಪ್ರತಿ ವೇರು ರಿಎ. 18/-) (ಮುಂದುವಲಯದ ಮತ್ತು ಸ್ಥಗಿತಗೊಂಡ ಕೆಲಸಗಳಗಾಗಿ)			3.00						
	1. ಮೂಲಭೂತನಾದವು:	11.53	6.22	15.98	38.13	11.57	6.00	15.52	37.91	
_3	2. ಮರ್ಜಲಗೊಳಿಸಲಾದದ್ದು	11,63	6.22	15.91	38,13	11.57	6,00	15,92	37,91	
14	ಕ್ಕಾಪಿಟರ್ ೧ಡೆರವುದ್ ರಸರ್ವ್	+	-		-	-		-	-	
15	ಡಿಲೆಂತ್ಕರ್ ರಿಡೆಂಡ್ಡನ್ ರಿಸರ್ಚ್	-	-	-	-		-	-	-	
iń.	ಸಾಲ ಸೇವು ವ್ಯಾಕ್ತಿ ಅನುವಾತ	12.02	3.90	7.85	8.41	15.99	3.67	7.83	8.39	
17	ug from bed webses	9.92	2.23	8.53	7.02	9.09	2.20	6.51	7.01	

Mark

- 1) ನಿರ್ದೇಶಕರ ಮಂಡಳಿಯು ಪ್ರತಿ ಕಿಕ್ಕಟ ಪ್ರೇಟಿಗೆ ರೂ.ಕ.00/ ಮಧ್ಯಂತರ ಮಧಾಂಶವನ್ನು ಆನುಮೋದಿಸಿದೆ.
- ತ) ಮೇಲೆ ಹೇಳಿದ ವರುಯು ತಿಂತಿನ ಸೆಲ ನಿಯಾತ್ರಣಗಳ (ಪತ್ನ ಮನುಂಚೆ ಮತ್ತು ಭಾರೆ ಘೋಷಣೆಗಳ ಅಪತ್ಯಕತೆಗಳು) ತಿನೇ ನಿಯುತ್ರಣದರು ಸ್ಥಾಕ್ ಎಕ್ಕಟೇಂಡ್ ಸಲ್ಲಿಸುವ ಪೈರ್ಮಕ್ ಹಾಗೂ ಒಂಬತ್ತು ತಿಂಗಳ ಲೆಕ್ಕದಲಿಕೊಳಿದೆಗೊಂಡ ಪಾಕಾಸಿನ ಪರಿಕಾರಣಗಳ ವಿವರಗಳ ಸಂಕ್ಷದ, ಪೂರ್ಣ ವಿವರವು ಸ್ಥಾಕ್ ಎಕ್ಕಟೇಂಡ್ ಜಾಲಹಾಣ www.beeindia.com ಮತ್ತು ಸಂಕ್ಷೆಯ ಪಾಲಹಾಣ www.bemindia.in ಪಲ್ಲಿ ಕೂಡ ಅಭ್ಯವಿದೆ.

ಮಂಡಳಯ ಅದೇಶದ ಮೇರೆಗೆ ಬಿಇಎಂಎಲ್ ಲೆಮಿಟೆಡ್ ಸರವಾಗಿ ಸಹಿ/-

(ಶಾಂತಕು ರಾಯ್) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು.

युर्व : कार्यपुर्व र स्थ क्षित्रकर्त : सत्त-सर-१९१४ Ma. 1402

FINANCIAL EXPRESS

Camlin 餐

KOKUYO CAMLIN LIMITED

Regd. Office: Hilton House, 48/2, Central Road, M.I.D.C, Andheri (E), Mumbai - 400 093. CIN: L24223MH1946PLC005434; Tel: 91-22-6655 7000; Fax: 91-22-2836 6579; E-mail: investorrelations@kokuyocamlin.com

EXTRACT OF UNAUDITED FINANCIAL RESULTS FOR THE QUARTER AND NINE MONTHS ENDED 31 DECEMBER 2023

/# In I alcha!

Sr.	Particulars	Thre	e months e	nded	Nine mon	Year ended		
No.	Control Contro	31.12.2023	30.09.2023	31.12.2022	31.12.2023	31.12.2022	31.03.2023	
		Unaudited	Unaudited	Unaudited	Unaudited	Unaudited	Audited	
1	Total income from operations	16,803.38	19,483.51	17,269.23	59,866.25	55,869.72	77,494.32	
2	Net profit for the period (before tax, exceptional and/or extraordinary items)	727.30	1,257.98	550.42	4,364.29	2,349.26	3,514.48	
3	Net profit for the period (before tax after exceptional and/or extraordinary items)	727.30	1,257.98	550.42	4,364.29	2,349.26	3,514.48	
4	Net profit for the period after tax (after exceptional and/or extraordinary items)	556.81	947.76	350.23	3,341.33	1,568.67	2,444.73	
5	Total comprehensive income for the period [Comprising profit for the period (after tax) and other comprehensive income (after tax)]	353.03	993.89	631.26	3,250.67	1,674.14	2,317.55	
6	Equity share capital	1,003.04	1,003.04	1,003.04	1,003.04	1,003.04	1,003.04	
7	Other equity						25,254.56	
8	Earnings Per Share - Basic (₹) - Diluted (₹)	0.56 0.56 (Not annualised)	0.94 0.94 (Not annualised)	0.35 0.35 (Not annualised)	3.33 3.33 (Not annualised)	1.56 (Not	2.44 2.44	

- The above is an extract of the detailed format of the Statement of Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations 2015. The full format of the Statement of Financial Results of the guarter are available on the websites of the Stock Exchanges at www. bseindia.com and www.nseindia.com and also on the Company's website at www. kokuyocamlin.com.
- The above results have been reviewed by the Audit Committee and approved by the Board of Directors at their meeting held on 08 February 2024. The results have been subjected to a limited review by the Statutory Auditors of the Company who have expressed an unmodified conclusion thereon.

For Kokuyo Camlin Limited

Dated: 8 February 2024

Dilip Dandekar Chairman & Non Executive Director

Email address for investors complaints: investorrelations@kokuyocamlin.com

Nitta Gelatin India Limited

REGD. OFFICE: 56/715, SBT AVENUE, PANAMPILLY NAGAR, KOCHI, KERALA - 682036 (Corporate Identification Number: L24299KL1975PLC002691) Email: investorcell@nitta-gelatin.co.in Tel: +91- 484-2317805 / Fax: +91-484-2310568

STATEMENT OF UNAUDITED STANDALONE AND CONSOLIDATED FINANCIAL RESULTS FOR THE QUARTER AND NINE MONTHS ENDED 31 DECEMBER 2023

SI No.	Particulars	Particulars STANDALONE CO						CONSOL	DLIDATED				
	arassassis.	Quarter Ended		Nine Months Ended Ye		Year Ended	Quarter Ended		Nine Mor		nths Ended	Year Ended	
	Î	31-Dec-23	30-Sep-23	31-Dec-22	31-Dec-23	31-Dec-22	31-Mar-23	31-Dec-23	30-Sep-23	31-Dec-22	31-Dec-23	31-Dec-22	31-Mar-23
		Unaudited	Unaudited	Unaudited	Unaudited	Unaudited	Audited	Unaudited	Unaudited	Unaudited	Unaudited	Unaudited	Audited
1	Total Income from Operations	11,862.46	13,238.51	11,961.25	36,966.03	36,237.60	49,206.41	13,453.49	14,254.25	13,972.88	40,836.15	42,021.59	56,618.44
2	Net Profit for the period (before Tax, Exceptional and Extra ordinary items)	2,335.90	3,184.45	2,652.71	8,799.94	5,891.90	7,808.34	2,866.33	3,005.79	3,334.85	9,647.12	7,298.39	9,609.89
3	Net Profit for the period before Tax (after Exceptional and Extra ordinary items)	2,335.90	3,184.45	2,652.71	8,799.94	5,891.90	7,808.34	2,866.33	3,005.79	3,631.71	9,647.12	7,595.26	9,906.76
4	Net Profit for the period after Tax (after Exceptional and Extra ordinary items)	1,661.40	2,509.21	2,074.76	6,619.17	4,493.04	5,876.45	2,052.01	2,201.50	2,879.53	7,068.52	5,712.52	7,389.99
5	Total Comprehensive Income for the period/ year [Comprising Profit/ (Loss) for the period (after tax) and Other Comprehensive Income (after tax)]	1,678.82	2,444.12	2,023.19	6,644.48	4,368.84	5,885.80	2,069.27	2,121.70	2,827.09	7,091.96	5,583.27	7,394.42
6	Equity Share Capital	907.92	907.92	907.92	907.92	907.92	907.92	907.92	907.92	907.92	907.92	907.92	907.92
7	Reserves (excluding Revaluation Reserves) as shown in the audited Balance Sheet	7.50	8	92%	3	820	23,086.40	20		87			25,852.74
8	Earnings Per Share (Face Value ₹ 10/-each) (not annualised for quarter) a) Basic: (₹) b) Diluted: (₹)	18.30 18.30	27.64 27.64	22.85 22.85	72.91 72.91	49.49 49.49	64.72 64.72	21.89 21.89	23.45 23.45	30.02 30.02	75.66 75.66	59.62 59.62	77.44 77.44

Place : Mumbai

- These standalone financial results have been prepared in accordance with Indian Accounting Standards (Ind AS) prescribed under Section 133 of the Companies Act, 2013 read with the relevant rules thereunder and in terms of Regulation 33 of the SEBI (Listing Obligations and Disclosure requirements) Regulations, 2015, as amended. 2. The Company is engaged in the manufacture and sale of products which form part of a single product group which represents one operating segment. As the Chief Operating Decision Maker (CODM) reviews
- business performance at an overall group level, disclosure requirement under Ind AS 108 on "Operating Segment" is not applicable 3. Performance of the plant in Reva Division, Bharuch of the Company is reported as a cost centre for products used captively for manufacture of Gelatin and profit centre for products sold to external customers
- (including Group Company). To comply with pollution control board guidelines the Company needs to incur additional expense for manufacture of one of products exported from the division. The management was not utilising the installed capacity in full due to the higher manufacturing cost as mentioned above. In the opinion of management, the manufacture and sale of this product would qualify as a cash generating unit (CGU) as per Ind AS 36 as it represents an identifiable group of assets that generates cash inflows that are largely independent of the cash inflows from other assets or groups of assets. Though the Company started generating positive cash flows from these identifiable group of assets, there is an uncertainty in sustaining the current market price of the product in the coming quarters. Hence as matter of prudence, management is of the view that the existing provision for impairment created in the books during previous period, based on impairment testing carried out then in the manner prescribed in Ind AS 36, amounting to ₹ 531.95 Lakhs is to be retained in books till sustainable positive cash flows are achieved from this identifiable group of assets.
- 4. With effect from 31 December 2022, the Company has made provisions for income tax using the option allowed under section 115BAA of the Income Tax Act, 1961, which was introduced by the Taxation Laws (Amendment) Act 2019.
- Other income for the quarter ended 30 September 2023, nine months ended 31 December 2023, nine months ended 31 December 2022 and year ended 31 March 2023 includes dividend of ₹700.00 lakhs, ₹700.00 lakhs, ₹472.50 lakhs and ₹472.50 lakhs respectively, received from the subsidiary Company.
- 6 The Company is carrying a provision of ₹305.84 lakhs as on 31 December 2023 (₹770.15 lakhs as on 31 March 2023) towards slow moving inventory of fish protein and peptide. 7 The financial performance of the Company is dependent on quality / availability of crushed bone, its price and market demand of finished goods.
- 8 In accordance with National Highways Authority of India's ("NHAI") notification dated 26 May 2019 and subsequent communication by Sub Divisional Officer and Competent Land Acquisition Authority, Ballarpur, a portion of the land belonging to the subsidiary company, Bamni Proteins Limited has been compulsorily acquired by NHAI. The compensation amounting to ₹ 303.95 Lakhs including interest was received on 12 January 2023. Compensation, net of written down value, amounting to ₹ 296.87 Lakhs has been accounted under "Exceptional item" in the financial statements for the year ended 31 March 2023. The Group has reserved the right for higher compensation and has filed an appeal for arbitration before the competent authority.
- 9 The above standalone financial results have been reviewed by the Audit Committee and approved by the Board of Directors at their respective meetings held on 7 February 2024 and 8 February 2024.

For Nitta Gelatin India Limited

Sajiv K. Menon Managing Director

DIN: 00168228

February 8, 2024

BEML LIMITED

(CIN: L35202KA1964GOI001530) (Schedule 'A' Company under Ministry of Defence)

Registered Office: "BEML SOUDHA", 23/1, 4th Main Road, S.R. Nagar, Bengaluru-560 027

Statement of Standalone & Consolidated Unaudited Results for the Nine months ended 31-12-2023

Tel. & Fax: (080) 22963142, E-mail: cs@beml.co.in, Website: www.bemlindia.in

							(Rs.	in lakhs exc	cept EPS)		
	PARTICULARS		STANDA	LONE		CONSOLIDATED					
SI. No.		Quarter Ended	Nine months Ended 31.12.2023	Quarter Ended 31.12.2022 Un-audited	Year Ended 31.03.2023 Audited	Quarter Ended 31.12.2023	Nine months Ended	Quarter Ended	Year Ended		
140.		31.12.2023					31.12.2023	31.12.2022	31.03.2023		
		Un-audited	Un-audited			Un-audited	Un-audited	Un-audited	Audited		
1	Total Income from Operations	1,04,697	2,54,068	1,03,697	3,89,895	1,04,697	2,54,068	1,03,697	3,89,895		
2	Net Profit / (Loss) for the period (before Tax, Exceptional and / or Extraordinary items)	6,707	3,493	6,654	27,860	6,685	3,402	6,630	27,771		
3	Net Profit / (Loss) for the period before tax (after Exceptional and / or Extraordinary items)	6,707	3,493	6,654	27,860	6,685	3,402	6,630	27,771		
4	Net Profit / (Loss) for the period after tax (after Exceptional and / or Extraordinary items)	4,842	2,589	6,654	15,878	4,820	2,498	6,630	15,789		
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	4,331	1,058	4,302	13,964	4,310	967	4,278	13,875		
6	Paid up Equity Share Capital	4,164	4,164	4,164	4,164	4,164	4,164	4,164	4,164		
7	Reserves (excluding Revaluation Reserve)	2,34,312	2,34,312	2,16,687	2,35,337	2,36,817	2,36,817	2,21,620	2,37,931		
8	Security Premium Account	61,204	61,204	61,204	61,204	61,204	61,204	61,204	61,204		
9	Net worth	2,38,490	2,38,490	2,20,864	2,39,514	2,40,994	2,40,994	2,25,797	2,42,108		
10	Paid up Debt Capital / Outstanding Debt	975.0	(7)	8 1 51 1	878	57	-	-	-		
11	Outstanding Redeemable Preference Shares	+	14.	14.	-	34	-	-	-		
12	Debt Equity Ratio	0.18	0.18	0.27	0.15	0.18	0.18	0.26	0.15		
13	Earnings per Share (of ₹10/- each) (for continuing and discontinued operations) 1. Basic:	11.63	6.22	15.98	38.13	11.57	6.00	15.92	37.91		
	2. Diluted:	11.63	6.22	15.98	38.13	11.57	6.00	15.92	37.91		
14	Capital Redemption Reserve			0.00		- 2	32	F_2	- 23		
15	Debenture Redemption Reserve	-	-				-	-			
16	Debt Service Coverage Ratio	12.02	3.90	7.85	8.41	11.99	3.87	7.83	8.39		
17	Internat Coming Communic Datie	0.02	2.22	0.50	7.00	0.00	2.20	0.51	7.01		

Notes:

The Board of Directors had approved an Interim dividend of Rs 5.00/- per equity share.

2) Above is an extract of the detailed format of Quarterly and Nine months Financial Results filed with the Stock Exchanges under Regulation 33 of the LODR Regulations The full format of the Quarterly and Nine months Financial Results is available at the website of the stock exchanges NSE at www.nseindia.com, the BSE at www.bseindia.com and company's website at www.bemlindia.in.

6.53

7.02

9.89

2.23

By order of the Board for BEML Limited (SHANTANU ROY) Chairman and Managing Director

6.51

NAGPUR MUNICIPAL CORPORATION
E-Tender Notice

Commissioner NMC invites e-tenders for the following work. Tender No. 01/2023-24/EE(Project-3) Construction of Shrimant Raje Raghojirao Bhosale Town Hall in Mahal area Nagpur. The details of e-tender can be download by the Bidder e-tendering Portal (www.mahatenders.gov.in) Cost of Work- Rs 92,81,47,348/-. EMD- Rs 5476069/-. Cost of Blank Tender- Rs 5900 (with GST). Bid Sale & submission start date 08.02.2024 Pre-Bid Meeting: 20 Feb 2024 at 12.30 Hrs. in the office of Hon'ble Chief Engineer, Civil Lines, NMC Nagpur. 3) Tender Submission End Date 28.02.2024 (17:00 Hrs) 4) Tender Opening Date 01.03.2024 (17:00 Hrs) If Possible.

Advt No. 985 PR Date 08.02.2024

Executive Engineer (Project-3) N.M.C., Nagpur

PUBLIC NOTICE

Pursuant to the Scheme of Amalgamation and Arrangement, approved by National Company Law Tribunal, Mumbai Bench, PUBLIC NOTICE IS HEREBY GIVEN THAT M/s. TSR CONSULTANTS PRIVATE LIMITED, having its Registered Office at C-101, 247 Park, L.B.S. Marg, Vikhroli (West), Mumbai - 400083 registered with SEBI as a Registrars to an Issue & Share Transfer Agents (RTA) - Category I, having valid Certificate of Permanent Registration No. INR000004009, intends to voluntarily surrender the said Registration, consequent to Amalgamation and Arrangement of the Company with SEBI registered RTA, M/s. LINK INTIME INDIA PRIVATE LIMITED, having valid Certificate of Permanent Registration No. INR000004058. investors of all Client Companies of TSR Consultants Private Limited, will now be serviced from the same address by Link Intime India Private Limited.

Investors can call on 8108118484 or write to csg-unit@tcplindia.co.in for their

For TSR Consultants Private Limited

Date: February 9, 2024 Sanjeev. M. Nandu Place:Mumbai



Growing Legacies



Firstsource Solutions Limited

EXTRACT OF THE CONSOLIDATED AUDITED FINANCIAL RESULTS FOR THE QUARTER AND NINE MONTHS ENDED DECEMBER 31, 2023

(₹ in millions, except per share data and per equity data)

		W.	Quarter ended	8	Nine mon	Year ended	
Sr. No.	Particulars	December 31, 2023	September 30, 2023	December 31, 2022	December 31, 2023	December 31, 2022	March 31, 2023
		Audited	Audited	Audited	Audited	Audited	Audited
1	Total Income	16,119.58	15,569.14	15,673.72	46,998.15	45,836.84	61,531.68
2	Net Profit / (Loss) for the period/year (before Tax, Exceptional and/or Extraordinary items)	1,607.90	1,543.03	1,836.67	4,703.85	4,433.45	6,152.15
3	Net Profit / (Loss) for the period/year before tax (after Exceptional and/or Extraordinary items)	1,607.90	1,543.03	1,836.67	4,703.85	4,433.45	6,152.15
4	Net Profit / (Loss) for the period/year after tax (after Exceptional and/or Extraordinary items)	1,287.29	1,265.09	1,579.22	3,812.23	3,724.10	5,137.12
5	Total Comprehensive Income for the period/year	929.74	1,720.80	1,721.53	3,971.69	5,113.85	6,418.34
6	Paid-up equity share capital	6,969.91	6,969.91	6,969.91	6,969.91	6,969.91	6,969.91
7	Reserves (excluding Revaluation Reserve) as shown in the Audited Balance Sheet						26,698.54
8	Earnings Per Share (of ₹10 /- each) a. Basic:	1.88	1.85	2.32	5.58	5.47	7.55
	b. Diluted:	1.84	1.80	2.25	5.43	5.31	7.32

1 Additional Information on standalone financial results (Audited) is as follows:

		Quarter ended Nine months				Year ended
Particulars	December 31, 2023	September 30, 2023	December 31, 2022	December 31, 2023	December 31, 2022	March 31, 2023
Total income	4,450.03	3,735.87	3,363.81	11,629.33	10,587.09	14,094.44
Net profit before taxation	1,094.38	847.56	716.42	2,689.76	2,306.74	3,110.55
Net profit after taxation	895.48	720.91	568.58	2,265.15	1,889.81	2,483.42

- 2 The Board of Directors at its meeting held on February 7, 2024 has declared an interim dividend of ₹ 3.50 per equity share.
- The above is an extract of the detailed format of Audited Financial Results for the guarter and nine months ended December 31, 2023 filed with the stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the standalone and consolidated Financial Results for the guarter and nine months ended December 31, 2023 are available on the Stock Exchanges websites (www.bseindia.com and www.nseindia.com) and Company website (www.firstsource.com).

By order of the board For Firstsource Solutions Limited Ritesh Mohan Idnani Managing Director and CEO

CIN: L64202MH2001PLC134147 Registered Office: 5th Floor, Paradigm 'B' wing, Mindspace, Link Road, Malad (West), Mumbai - 400 064

Tel: + 91 22 66660888 • web: www.firstsource.com, email: complianceofficer@firstsource.com

Adfactors 572

(₹ in Lakhs)

Nine Months Nine Months

Consolidated

Quarter

Quarter



Place: Mumbai, India

Date: February 7, 2024

RUPA & COMPANY LIMITED

CIN: L17299WB1985PLC038517

Registered Office:

Metro Tower, 8th Floor, 1, Ho Chi Minh Sarani, Kolkata - 700 071 Email id: connect@rupa.co.in; Web: www.rupa.co.in Phone: +91 33 4057 3100; Fax: +91 33 2288 1362

EXTRACT OF UNAUDITED FINANCIAL RESULTS FOR THE QUARTER AND NINE MONTHS ENDED DECEMBER 31, 2023

Standalone

Quarter

Quarter

SOME OF OUR FLAGSHIP **BRANDS**

Nine Months Nine Months

FRONTLINE

EURO

Bumchums





TORRIDO

Ended Ended Ended Ended Ended Ended Ended Ended **Particulars** Dec'23 Dec'23 Dec'22 Dec'23 Dec'22 Dec'22 Dec'23 Dec'22 Unaudited Unaudited Unaudited Unaudited Unaudited Unaudited Unaudited Unaudited Total Income from 31,274.46 22,867.48 80,025.10 71,553.26 31,851.28 23,600.29 81,603.25 73,628,71 Operations 4,513.52 Net Profit before 2,777.09 741.39 4,453.72 6,109.62 2,796.33 756.75 6,172.60 exceptional items and Tax 2,777.09 741.39 6.109.62 4,453.72 2,796.33 756.75 6,172.60 4,513.52 Net Profit after exceptional items before Tax Net Profit after Tax** 2,063.52 541.49 4,505.48 3,439.48 2,077.83 552.38 4.553.63 3,484.53 2,080.50 545.23 4,513.34 3,454.45 556.21 4,561.36 3,498.90 Total Comprehensive 2,066.14 Income for the period (Net of Tax) Equity Share capital 795.24 795.24 795.24 795.24 795.24 795.24 795.24 795.24 (Face value ₹ 1/per Share) 4.38* 2.59* 0.68* 5.67 4.33* 2.61 0.69* 5.73* Earnings per Share (Basic & Diluted) (Face value ₹ 1/-

* Not annualised THERMOCOT

** There was no exceptional item during the Quarter and Nine Months Ended December 31, 2023



Note:

per Share)

The above is an extract of the detailed format of Quarterly Unaudited Financial Results filed with the stock exchanges under Regulation 33 of the SEBI (Listing Obligations and Disclosure Requirements) Regulations, 2015. The Full format of the Quarterly Unaudited Financial Results is available on the Company's website: www.rupa.co.in and on the Stock Exchanges websites: www.nseindia.com & www.bseindia.com



Kunj Bihari Agarwal Managing Director DIN: 00224857

7.01

2.20

imaanomisaa2.2020a.epapr.in

17 Interest Service Coverage Ratio

Place: Amritsar

9.92